



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೩೦, ನವೆಂಬರ್, ೨೦೨೧ (ಮಾರ್ಗಶಿರ, ೦೯, ಶಕವರ್ಷ, ೧೯೪೩) BENGALURU, TUESDAY, 30, NOVEMBER, 2021 (MARGASHIRA , 09, SHAKAVARSHA, 1943)	ಸಂ. ೯೨೭ No. 927
-----------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ನಂ.ಚುನಾವಣೆ.ಸಿಆರ್.09/2021-22

ದಿನಾಂಕ:30.11.2021.

ಆದೇಶ

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2021ರ ಚುನಾವಣೆಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲು ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ:ರಾಚುಆ/163/ಇಯುಬಿ/2021, ದಿನಾಂಕ:18.11.2021 ರಲ್ಲಿ ಅನುಮತಿ ನೀಡಿರುತ್ತದೆ. ಅದರಂತೆ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರ್ ಗಳ ಚುನಾವಣೆ) ನಿಯಮಾವಳಿ 1977ರ ನಿಯಮ 4(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಕವಿತಾ ಎಸ್ ಮನ್ನಿಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಆದ ನಾನು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ಈ ಕೋಷ್ಟಕದ ಅಂಕಣ (2)ರಲ್ಲಿ ಕಾಣಿಸಿದ ಮತಕ್ಷೇತ್ರಗಳಿಗೆ (ವಾರ್ಡ್ ಗಳಿಗೆ) ಅಂಕಣ (3&4) ರಲ್ಲಿ ಕಾಣಿಸಿರುವ ಅಧಿಕಾರಿ / ನೌಕರರುಗಳನ್ನು ಕ್ರಮವಾಗಿ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಗೊತ್ತುಪಡಿಸಿರುತ್ತೇನೆ.

ಗೊತ್ತುಪಡಿಸಿದ ಅಧಿಕಾರಿಗಳು ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರ್ ಗಳ ಚುನಾವಣೆ) ನಿಯಮಾವಳಿ 1977ರ ನಿಯಮ 5 ರನ್ವಯ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಕರ್ತವ್ಯಗಳನ್ನು ಚುನಾವಣಾ ವೇಳಾಪಟ್ಟಿಯಂತೆ ನಿರ್ವಹಿಸಲು ಸೂಚಿಸಿದೆ. ಚುನಾವಣೆ ನಡೆಸುವ ಸಂಬಂಧ ಯಾವುದೇ ಸ್ಪಷ್ಟೀಕರಣದ ಅವಶ್ಯಕತೆ ಬಂದಲ್ಲಿ ಚುನಾವಣೆ ಮುಕ್ತಾಯವಾಗುವವರೆಗೆ ಸಂಬಂಧಪಟ್ಟ ತಹಶೀಲ್ದಾರ್ ರವರನ್ನು ಸಂಪರ್ಕಿಸಲು ಸಹ ಸೂಚಿಸಿದೆ.

ಕ್ರ. ಸಂ.	ಮತಕ್ಷೇತ್ರಗಳ ಸಂಖ್ಯೆ (ವಾರ್ಡ್)	ಚುನಾವಣಾಧಿಕಾರಿ ಪದನಾಮ, ಕಛೇರಿ ವಿಳಾಸ	ಸಹಾಯಕ ಚುನಾವಣಾಧಿಕಾರಿ ಪದನಾಮ, ಕಛೇರಿ ವಿಳಾಸ
1	2	3	4
1	1 ರಿಂದ 08	ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಳ್ಳಕೆರೆ	ಸಹ ಶಿಕ್ಷಕರು, ಹೆಚ್.ಟಿ.ಟಿ. ಪ್ರೌಢಶಾಲೆ, ಚಳ್ಳಕೆರೆ
2	9 ರಿಂದ 16	ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಚಳ್ಳಕೆರೆ	ಸಹಾಯಕ ಅಭಿಯಂತರರು-2 ಲೋಕೋಪಯೋಗಿ ಇಲಾಖೆ, ಚಳ್ಳಕೆರೆ

(ಕವಿತಾ ಎಸ್ ಮನ್ನಿಕೇರಿ)

ಜಿಲ್ಲಾಧಿಕಾರಿಗಳು
ಚಿತ್ರದುರ್ಗ ಜಿಲ್ಲೆ